

ಕಾಲುಗಳನ್ನು ಹಡಿಸ್ತೇದು ನಿಮಿಷಗಳು ನೆರಿನಲ್ಲಿದ್ದೆ. ದೇದ್ ಖ್ಯಾನ್ ಸ್ಟೇಫ್ನೆಲೋಜಿಸ್ಟ್.

‘ನಿಮಗೆ ತೊಂದರೆಯಾಗುತ್ತಿದೆ ಎಂದು ಅನ್ವಯಿಸಿದರೆ, ನನಗೆ ಹೇಳಿ; ಮಸಾಚ್‌ ಮಾಡುವಾಗಲೂ ತೊಂದರೆ ಎಂದು ಅನ್ವಯಿಸಿದರೂ ಹೇಳಿ.’

ಅವನು ಆಗಲಿ ಎಂದು ತಲೆಯಾಡಿದ.

ಒಂದು ಚರ್ಮಚ ಮೇಣ, ಅಥರ್ ಕಪ್ಪೆ ಅಯುವೇರಿಕ್ ಬೆಣಿನ ಎನ್ನೆ, ನಾಲ್ಕು ಚರ್ಮಚ ಅಲ್ಯೋವರ್ ಜೆಲ್‌ನ ಪ್ರೈಸ್ ಮಾಡಿ, ಅವನ ಹಿಮೃಗಳು, ಮೀನ ವಿಂಡಗಳು ಮತ್ತು ಅಂಗಾಲುಗಳನ್ನು ಮಸಾಚ್‌ ಮಾಡಲಾರಂಭಿಸಿದೆ; ಈ ನಡುವೆ ಪ್ರೈಶರ್ ಪಾಲಿಂಟೋಗಳ ಮೇಲೆ ಒತ್ತಡ ಹಾಕಿದೆ. ಮೊದ ಮೊದಲು ಅವನು ನರಳಿದ, ನಂತರ ಮೌನ ವಹಿಸಿದ. ಅವನ ಕಾಲುಗಳು ಮಸಾಚ್‌ಗೆ ಒಗ್ಗಿದವು.

‘ನಿಮಗೆ ನನ್ನ ಮಸಾಚ್‌ ಸೇಂಟ್‌ ಬಗ್ಗೆ ಹೇಗೆ ತಿಳಿಯಿತು?’ ನಾನು ಹೇಳಿದೆ.

‘ಫೇಸ್‌ಬುಕ್‌ನಿಂದ’ – ಅವನು ಕಣ್ಣಗಳನ್ನು ಮುಚ್ಚಿಕೊಂಡು ಹೇಳಿದ.

‘ಫೇಸ್‌ಬುಕ್‌ನಿಂದ’!

‘ಹೌದು, ನಾನು ಶಾಲೆಯಲ್ಲಿ ಟೀಚರ್ ಆಗಿದ್ದೇನೆ. ನನ್ನ ಶಾಲೆಯ ಮೂರು ಜನ ಟಿಚಸ್‌ಗಳು ನಿಮ್ಮ ಫೇಸ್‌ಬುಕ್ ಸೈಫಿತರು...’

‘ನೀವು ಕೋಪನ್‌ಹೇಗನ್ ಯೂರೋ ಶಾಲೆಯಲ್ಲಿ ಬೋಧಿಸುತ್ತಿರು?’

‘ಹೌದು.’

‘ಜಗತ್ತು ಎಷ್ಟು ಬೆಕ್ಕಿದ್ದು! ಒಂದು ಸಮಯದಲ್ಲಿ ನಾನೂ ಸಹ ಅಲ್ಲಿ ಬೋಧಿಸುತ್ತಿದ್ದೆ... ಅಲ್ಲಿ ಹತ್ತು ವರ್ಷ ಪಾರ ಬೋಧಿಸಿದೆ; ಆ ಶಾಲೆಯನ್ನು ಬಿಟ್ಟು ಹತ್ತು ವರ್ಷಗಳಿಂತ ಹೆಚ್ಚಾಯಿತು. ಅಲ್ಲಿಯ ಕೆಲವು ಶಿಕ್ಷಕರು ಉದಾಹರಣೆಗೆ ಲಾಯಿಸ್, ಮುಕ್ಕೆಲ್ಲಾ, ದೆನಿಯೆಲಾ ಇವರೊಂದಿಗೆ ಈಗಲೂ ನನ್ನ ಭೋಧಿಯಾಗುತ್ತಿದೆ...’

‘ಅವರು ಈಗಲೂ ಅಲ್ಲಿಯೇ ಇದ್ದಾರೆ.’

‘ನೀವು ಅಲ್ಲಿರುತ್ತಾ ಎಷ್ಟು ಸಮಯವಾಯಿತು?’

‘ಹತ್ತುವರೆ ವರ್ಷ’

‘ಒಬ್ಬಳೆ: ನೀವು ಆ ಶಾಲೆಗೆ ಸೇರಿಕೊಂಡಾಗ, ನಾನು ರಿಸ್ನೆನ್ ಮಾಡಿದೆ...’

ಅವನು ಕಣ್ಣಗಳನ್ನು ತೆರೆದು ನನ್ನನ್ನು ದುರುಗುಟ್ಟಿ ನೋಡಿದ. ಅವನ ಮೆದುಳಿಗೆ ಏನೋ ಹೊಳೆದಂತಾಯಿತು, ‘ನಿಮ್ಮನ್ನು ನೋಡಿದಾಗಲೇ, ನಾನು ಶಾಲೆಯಲ್ಲಿ ನಿಮ್ಮನ್ನು ನೋಡಿದೆ ಎಂದು ಅನ್ವಯಿಸು.’

‘ನೋಡಿರಬಹುದು...’

‘ಇದು ಯಾವ ವರ್ಷದ ಸಂಗತಿ...?’

‘2005 ರಲ್ಲಿ ನನ್ನ ಬೆಕ್ಕಿ ಮಗ ಹಟ್ಟಿದ್ದ. ನಾನು ಒಂದು ವರ್ಷದ ಮೇಟನಿಂಟೆ ಲೀವಾನಲ್ಲಿದ್ದೆ. ಒಂದು ವರ್ಷದ ನಂತರ ಶಾಲೆಗೆ

ಚಾಯಿನ್ ಆಗಬೇಕೆಂದಿದ್ದೆ. ಆದರೆ ಆಗ ನನ್ನ ಯಜಮಾನರಿಗೆ ಅಮೆರಿಕ್‌ ಟ್ರಾನ್ಸ್‌ಫರ್ ಆಯ್ದು. ನಾನು ಹುಟ್ಟಿಬಡೊಂದಿಗೆ ಅಮೆರಿಕ್‌ ಹೋದೆ. ಅಮೆರಿಕದಿಂದ ಮರಳಿ ಬಂದ ನಂತರ ಅಲ್ಲಿಗೆ ಮತ್ತೆ ಕೆಲಸಕ್ಕೆ ಅರ್ಜಿ ಹಾಕಿದ್ದೆ. ಆದರೆ ಅಲ್ಲಿ ನಾಗೆ ಎರಡನೆ ಬಾರಿಗೆ ನೌಕರಿ ಸಿಗಲಲ್ಲ.’

‘ಮೊ ಬ್ಯಾಡ್’ ಎಂದ ಅವನು.

‘ಒಕ್ಕೆಯದಕ್ಕೊಮ್ಮೆ ಕೆಟ್ಟಿದ್ದಕ್ಕೊಮ್ಮೆ ತಿಳಿಯಲ್ಲಿ’ ನಾನು ತ್ವೀಕ್ರಿಯಿದ ನನ್ನ ಪಾಲರ್ ನೋಡುತ್ತು ಹೇಳಿದ.

ಒಮ್ಮೊಮ್ಮೆ ಜೀವನದಲ್ಲಿ, ನಿಮಗೆ ವಿಶೇಷ ಸಂಬಂಧವಿಲ್ಲದ ವ್ಯಕ್ತಿಗಳು ಭೇಟಿಯಾಗುತ್ತಾರೆ, ಆದರೆ ಅವರು ನಿಮಗೆ ಹೆಚ್ಚು ಸಹಾಯಕಾಗುತ್ತಾರೆ, ಸಮಯವೇ ಅವರನ್ನು ನಮ್ಮ ಬಳಿಗೆ ಕಳುಹಿಸಿದೆ ಎಂದು ಅನುಸತ್ತುದೆ. ಪಾಲ್ ಸಹ ಇಂಥರಲ್ಲಿ ಒಬ್ಬನಾಗಿದ್ದ. ನಾನು ನಡುಧಾರಿಯಲ್ಲಿ ಸಿಲ್ವಿಕೆದಾಗ, ಅವನು ನಾಗೆ ಸಹಾಯವನ್ನು ಮಾಡಿದ. ಒಂದು ಹೇಳೆ ಅವನು ಸೂಕ್ತ ಸಮಯದಲ್ಲಿ ನನ್ನನ್ನು ಭೇಟಿಯಾಗಿದ್ದರೆ, ನಾಗೆ ದದ ಸಿಗ್ನಿರಲಿಲ್ಲ. ನಾನು ನನ್ನ ಪಾಲರ್ ಮುಚ್ಚಿಕೊಗುತ್ತಿತ್ತು. ಜೀವನದ ನಿರ್ವಹಣೆಗಾಗಿ ಬೇರೊಂದು ಮಾರ್ಗವನ್ನು ಮಾಡುತ್ತಿತ್ತಿತ್ತು. ಪಾಲ್ ನನ್ನ ಕಾಯಂ ಗಿರಾಕಿ ಮಾತ್ರವಾಗಿದೆ, ನನ್ನ ಪಾಲರ್ ನ ಮಾರ್ಕೆಟಿಂಗ್‌ಗೂ ಸಹಾಯಕನಾದ. ಫೇಸ್‌ಬುಕ್, ಟ್ವಿಟರ್, ಇನ್‌ಸ್ಟಾಗ್ರಾಫ್ ನಂಭ ಸೋಸಿಯಲ್ ಮೀಡಿಯಾದಲ್ಲಿ ನನ್ನ ಪಾಲರ್ ಬಗ್ಗೆ ಪೋಲೊಗಳನ್ನು ಹಾಕಿ ಪ್ರಬಂಗ ಮಾಡಿದ.

ತನ್ನ ಶಾಲೆ ಮತ್ತು ಚೋನ್‌ಲ್ಲಿ ಪಾಲರ್ ಬಗ್ಗೆ ಜಾಹೇರಾತುಗಳನ್ನು ಹಾಕಿದೆ. ತನ್ನ ಸೈಫಿತರಲ್ಲಿ ನನ್ನ ಪಾಲರ್ ಬಗ್ಗೆ ಪ್ರಶಂಸಿಸಿದೆ. ಅವನ ಕಾಯಿಕೆ ನಾನು ಮಾರ್ಗ ಹೋದೆ. ನಾನು ಅವನನ್ನು ಒಬ್ಬ ಮುತ್ತನ್ನು, ನಿಜ ಹೇಳಬೇಕೆಂದರೆ ದೇವರನ್ನು ಕಂಡೆ.

ಅವನು ಹೆಚ್ಚು ಮಾತನಾಡುತ್ತಾನೆ, ಆದರೆ ಶಾಲಿಯಿಂದ ಕೇಳುತ್ತಾನೆ. ಮಸಾಚ್‌ ಮಾಡಿಕೊಳ್ಳುವಾಗ ನನ್ನ ಜೀವನದ ಬಗ್ಗೆ ಕೇಳುತ್ತಾನೆ. ಅರಂಭದಲ್ಲಿ ಸಾಮಾನ್ಯ ಪ್ರೈಸ್‌ಗಳನ್ನು, ಉದಾಹರಣೆಗೆ... ನಾನು ದೇವಾಕ್ರಿಗೆ ಯಾವಾಗ ಬಂದೀ? ಏಕೆ ಬಂದೀ? ನಾಗೆ ಈ ದೇಶ ಹೇಗ್ನುಸುತ್ತಿದೆ? ಎಂದು ಕೇಳಿದೆ. ನಂತರ ದಾರ್ಶನಿ ಅವನು ನನ್ನ ವ್ಯಾಪ್ತಿ ಅನುಭಾಗಿಸುತ್ತಿರುವೆನೇ? ಅಥವಾ ಒಂಟಿಯಾಗಿರುವೆನೇ? ಮಕ್ಕಳಿಷ್ಟು? ಅವರ ವಯಸ್ಸೆಷ್ಟು?’ – ಈ ನಡುವೆ ತನ್ನ ಬಗ್ಗೆಯೂ ಹೇಳುತ್ತಿದ್ದು, ಬಡಬಡಿಸುತ್ತಿದ್ದು, ಓಸುಗಿಟ್ಟಿದ್ದು.

ಅವನ ಮೂಲ ಸಾಟ್‌ಎಂಡ್ ಆಗಿತ್ತು. ದೇವಾಕ್‌ನಿರ್ವಂದ ಸಾಟ್‌ಎಂಡ್ ಹೆಚ್ಚು ದೂರವಿಲ್ಲ. ಎರಡೂ ಹೈಸ್ ದೇಶಗಳು. ಮಿತು, ಸಂಸ್ಕೃತಿ, ವಾತಾವರಣೆ ದೃಷ್ಟಿಯಿಂದಲೂ ಎರಡೂ



ಅರ್ಚನಾ ಪೈನ್‌ನ್ಯಾಲಿ

ಅರ್ಚನಾ ಪೈನ್‌ನ್ಯಾಲಿ ಉತ್ತರಾವಂಡದ ರಾಜಧಾನಿ ಹೆರಾಡೊನಿವರ್. ಕಳೆದ ಇಪ್ಪತ್ತುರು ವರ್ಷಗಳಿಂದ ಡೇನ್‌ಕ್ರೋನಲ್ಲಿ ವಾಸ. ಇಂದಿಯನ್ ಕ್ರೇಸ್ಟ್‌ರೋರ್ ಮತ್ತು ಸಾಂಡಿನೇವಿಯನ್ ದೇಶಗಳಲ್ಲಿ ನೆಲ್ಸಿರುವ ಭಾರತೀಯ ಸಮುದಾಯದ ಬಗ್ಗೆ ಕೆಳಗೆ ಮತ್ತು ಲೇವಿನ್‌ಗಳನ್ನು ಬರೆಯುತ್ತಿದ್ದಾರೆ. ಅವರ ಬರಹಗಳಲ್ಲಿ ಭಾರತದ ಉಪಭಾಷ್ಯಾಗಳಿಂದಿಗೆ ಗಟ್ಟಿ ಸಂಬಂಧವನ್ನು ಕಾಣಬಹುದು. ಇದುವರೆಗೆ ಅರ್ಚನಾ ಪೈನ್‌ನ್ಯಾಲಿಯವರ ನಾಲ್ಕು ಕಾದಂಬರಿಗಳು, ಎರಡು ಕಢಾ ಸಂಕಲನಗಳು ಪರಿಕೊಂಡಿವೆ. ಅವರ ವೇರೊ ಡೂ ಬಿಲಾಂಗ್ ಡೆನಿಶ್ ಸಮಾಜದ ಬಗ್ಗೆ ಹಿಂದಿಯಲ್ಲಿ ಬರಿದ ಮೊದಲ ಕಾದಂಬರಿಯಾಗಿದೆ. ಪ್ರಸ್ತುತ ಅವರು ಡೇನ್‌ಕ್ರೋನಲ್ಲಿ ನಾಥ್‌ ಸೀಲಾಂಡ್ ಇಂಟರ್‌ಸ್‌ನ್ಯಾಲ್‌ಲ್ ಸ್ಕೂಲ್‌ನಲ್ಲಿ ಅಧ್ಯಾಪಕಿ.



ಡಿ.ಎನ್ ಶ್ರೀನಾಥ್

ಅರ್ಥ ಶತಮಾನದಿಂದ ಕನ್ನಡ ಮತ್ತು ಹಿಂದಿಯ ನಡುವೆ ಸಾಂಸ್ಕೃತಿಕ ರಾಯಭಾರಿಯಂತೆ ಕೆಲಸ ಮಾಡುತ್ತಿರುವ ಶಿವಮೋಗ್‌ದ ಡಿ.ಎನ್ ಶ್ರೀನಾಥ್, ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಸರ್ತ ಅನುವಾದಕು. ಸೂರಕ್ಷೆ ಹೆಚ್ಚು ಕೆಂದ್ರಗಳನ್ನು ಅನುವಾದಿಸುತ್ತಿರುವೆನೇ? ಅಲ್ಲಿ ಬಿಂದು ಸಾಹಿತ್ಯ ಅನುವಾದಕು. ಸೂರಕ್ಷೆ ಹೆಚ್ಚು ಕೆಂದ್ರಗಳನ್ನು ಅನುವಾದಿಸಿದ್ದಾರೆ. ಉತ್ತರ ಪ್ರದೇಶ ಹಿಂದಿ ಸಂಸ್ಕೃತದ ಸೌಕಾರ್ಯ ಪ್ರಕ್ರಿಯೆ, ಕನಾರ್ಚಕ ಸಾಹಿತ್ಯ ಅಕಾಡೆಮಿಯ ಪ್ರಸ್ತರಿ, ಶಿವಮೋಗ್‌ಕಂಜಿಕ ಸಂಘದ ಪ್ರೇರ್. ಏನೇ ವಿ. ಪರಮೇಶ್ವರ ಭಿಟ್ಟಿರು ಅನುವಾದ ಪ್ರತಿ, ಕುವೆಂಪು ಭಾಷಾ ಪಾಠಿಕಾರದ ಗೌರವ ಪ್ರತಿ ಸೇರಿದಂತೆ ಹಲವು ಗೌರವಗಳು ಶ್ರೀನಾಥ್ ಅವರ ಸ್ವಜನತೀರ್ಣಗಳಿಗೆ ಸಂದಿವೆ.